

ಡಯಾಬಿಟೀಸ್ ನಲ್ಲಿ ನಿಮ್ಮ ಮಾತ্রে / ಇನ್‌ಸುಲಿನ್ ಜೊತೆ ಆಯುರ್ವೇದ ಏಕೆ ಬಳಸಲೇಬೇಕು ?

10 ಸೂಕ್ತ ವಿಷಯಗಳು

- DIABETES** ಕಾಲಾಂತರದಲ್ಲಿ ನಮ್ಮ ದೃಷ್ಟಿ, ನರಮಂಡಲ, ಹೃದಯ ಮತ್ತು ಅದರ ನಾಳಗಳು, ಕಿಡ್ನಿ ಲಿವರ್, ಪ್ಯಾನ್‌ಕ್ರಿಯಾಸ್ ಹಾಗೂ ಮೆದುಳನ್ನೂ ಸಹ ನಾಶ ಮಾಡುವ ಒಂದು ಉಪದ್ರವ. ಶರೀರದ ಸಕ್ಕರೆ ಅಂಶ ಹೆಚ್ಚು ಕಮ್ಮಿ ಆಗುವುದು ಒಂದೇ ನಮಗೆ ಕಂಡು ಬರುವ ವಿಷಯ. ನಾವು ಸೇವಿಸುವ ಮಾತ্রে/ಇನ್‌ಸುಲಿನ್ ಬರೀ ಶುಗರ್ ಕಂಟ್ರೋಲ್ ಮಾತ್ರ ಮಾಡುತ್ತೆ. ಆದ್ದರಿಂದ ಸರ್ವಾಂಗಗಳಿಗೆ ರಕ್ಷಣೆ ನೀಡುವುದೇ ಜಾಣತನ.
- ಡಯಾಬಿಟೀಸ್ ನಮ್ಮ ದೇಹದಲ್ಲಿ ವಿಷ ಪದಾರ್ಥಗಳನ್ನು ವಿಸರ್ಜನೆ ಮಾಡುವ ಕಿಡ್ನಿ ಮತ್ತು ಲಿವರ್ ಮೇಲೆ ಭಯಂಕರ ಉಪದ್ರವವನ್ನು ಬೀರುತ್ತದೆ. ನೈಸರ್ಗಿಕ ಸಸ್ಯಗಳಿಗೆ ಈ ಅಂಗಗಳನ್ನು ಕಾಪಾಡುವ ಸಾಮರ್ಥ್ಯ ಇದೆ ಎಂದು ಆಯುರ್ವೇದ ತಿಳಿಸುತ್ತದೆ.
- ನಮ್ಮ ಪ್ಯಾನ್‌ಕ್ರಿಯಾಸ್ ಅನ್ನು ಪುನರ್‌ಚೇತನಗೊಳಿಸಿ ದೇಹದಲ್ಲಿ ಸಕ್ಕರೆ ಅಂಶವನ್ನು ಹತೋಟಿಯಲ್ಲಿ ಇಡಲು ಮೇಶಶೃಂಗಿ, ಮೆಂತ್ಯ, ನೇರಳೆ, ಹಾಗಲಕಾಯಿ, ಅಮೃತಬಳ್ಳಿ, ಶಿಲಾಜಿತ್, ಉಡುಂಬರ, ಬಿಂಬಿ, ಇತ್ಯಾದಿಗಳು ತುಂಬಾ ಪರಿಣಾಮಕಾರಿ ಎಂದು ರಾಷ್ಟ್ರದ ಎಲ್ಲಾ ಆಯುರ್ವೇದ ಸಂಶೋಧನಾ ಸಂಸ್ಥೆಗಳು ತಿಳಿಸುತ್ತವೆ.
- ನೈಸರ್ಗಿಕ ಸಸ್ಯಗಳು ರಕ್ತದಲ್ಲಿ ಜಿಡ್ಡು ಅಂಶ (Cholesterol) ವನ್ನು ಕರಿಗಿಸಿ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸಿ ಹೃದಯವನ್ನು ಎಂದಿಗೂ ಆಕ್ಸಿಜನ್ ಆಗಿ ಇಡುತ್ತವೆ. ಡಯಾಬಿಟೀಸ್ ಜೊತೆಗೆ ಬಿಸಿ ಅಥವಾ ಹಾರ್ಟ್ ಪ್ರಾಬ್ಲಂ ಇದ್ದವರಿಗೆ ಆಯುರ್ವೇದ ಉಪಕಾರಿಯಾಗುತ್ತದೆ.
- DIABETES** ನಿಂದ ದೇಹದ ಅಂಗಗಳ ಸೂಕ್ಷ್ಮ ರಕ್ತನಾಳಗಳಲ್ಲಿ ರಕ್ತ ಪ್ರಸಾರ ಕುಂಠಿತಗೊಂಡು, ಈ ಅಂಗಗಳು ಕ್ರಿಯಾಹೀನವಾಗುತ್ತವೆ. ನೈಸರ್ಗಿಕ ಸಸ್ಯಗಳು ಸರ್ವಾಂಗಗಳನ್ನು ಪುನರ್‌ಚೇತನಗೊಳಿಸಿ, ಪೋಷಕ ಪದಾರ್ಥಗಳನ್ನು ಪೂರೈಸಿ, ರಕ್ತ ಪ್ರಸಾರ ಹೆಚ್ಚಿಸಿ, ನಿಮ್ಮನ್ನು ಎಂದಿಗೂ ಯವ್ವನದಲ್ಲಿ ಇಡುತ್ತವೆ. ನರ ಬಲಹೀನತೆ, ಕಾಲು ಸೆಳೆತ, ಸುಸ್ತು, ನಿಶ್ಚಕ್ತ ಕಡಿಮೆಯಾಗುತ್ತದೆ.
- ಜಗತ್ತಿನಲ್ಲಿ ಆಯುರ್ವೇದದಷ್ಟು ರಿಸರ್ಚ್ ಗೆ ಒಳಗಾಗಿರುವ ಸೈನ್ಸ್ ಬೇರೆ ಯಾವುದೂ ಇಲ್ಲ. ಇದು ವಿಶ್ವದ ಅತಿ ಪುರಾತನ ವೈದ್ಯಶಾಸ್ತ್ರ!!
- ಹಿಮಾಲಯ ಪರ್ವತದಲ್ಲಿ ದೊರೆಯುವ "ಶಿಲಾಜಿತ್" ಶರೀರದ ಸರ್ವಾಂಗವನ್ನು ಲವಲವಿಕೆಯಿಂದ ಹಾಗೂ ನಿತ್ಯ ನೂತನ ಯವ್ವನದಲ್ಲಿ ಇಟ್ಟು, ಸರ್ವ ರೋಗಗಳನ್ನು ತಡೆಯುವ ಅಪಾರ ಶಕ್ತಿ ಭಂಡಾರವೆಂದು ಆಯುರ್ವೇದದಲ್ಲಿ ವಿಶೇಷ ಉಲ್ಲೇಖವಿದೆ.
- ಆಯುರ್ವೇದದ ಸಸ್ಯಗಳು ಶರೀರದ ರೋಗ ನಿರೋಧಕ ಶಕ್ತಿ (Immunity) ಯನ್ನು ಹೆಚ್ಚಿಸಿ, ಮಾನಸಿಕ ಒತ್ತಡವನ್ನು (Stress) ಕಡಿಮೆ ಮಾಡಿ **DIABETES** ನಿಂದ ಆಗುವ ಲಕ್ಷ್ಯದಿಂದ ರಕ್ಷಣೆ ನೀಡಬಲ್ಲವು.
- ಆಯುರ್ವೇದ ತುಂಬಾ ಸುರಕ್ಷಿತ. ಆದ್ದರಿಂದ ದೀರ್ಘಕಾಲಿಕ ಚಿಕಿತ್ಸೆಗೆ ಆಯುರ್ವೇದವೇ ಸರಿ!
- ಆಯುರ್ವೇದ ರೋಗದ ಲಕ್ಷಣದ ಜೊತೆಗೆ ರೋಗದ ಮೂಲವನ್ನು ಸಹಾ ಸರಿ ಮಾಡುತ್ತದೆ!!!

DIABETES ನಲ್ಲಿ ನೀವು ಆಯುರ್ವೇದ ಏಕೆ ಬಳಸಬೇಕೆಂದು ನಾವು 10 ಸೂಕ್ತ ವಿಷಯವನ್ನು ತಿಳಿಸಿದ್ದೇವೆ.

ನೀವು ಇನ್ನೂ ಮಧುಸಂಜೀವಿನಿ ಯನ್ನು ಏಕೆ ಜೊತೆಗೆ ಬಳಸಲಿಲ್ಲ ಎಂದು ಒಂದು ಕಾರಣ ನೀಡಿ.



DIABETES ನಲ್ಲಿ ನೀವು ಸೇವಿಸುವ ಮಾತ্রে / ಇನ್‌ಸುಲಿನ್ ನೊಂದಿಗೆ ಮಧುಸಂಜೀವಿನಿ ನಿತ್ಯ 2 ಮಾತ্রে ಬಳಸಿ....
45 ದಿನಗಳಲ್ಲಿ ವ್ಯತ್ಯಾಸವನ್ನು ನೀವೇ ಗಮನಿಸಿ.

ನುಂಗಲು ಸುಲಭ.... ಕಹಿ ಇಲ್ಲವೇ ಇಲ್ಲ....

CUSTOMER CARE : 94488 23007 ಎಲ್ಲಾ ಆಯುರ್ವೇದಿಕ ಅಂಗಡಿಗಳು ಮತ್ತು ಪ್ರಮುಖ ಮೆಡಿಕಲ್ ಅಂಗಡಿಗಳಲ್ಲಿ ಲಭ್ಯ